

ಭಾರತೀಯ ಜೇನು ಉತ್ಪನ್ನ

ಭಾರತದಲ್ಲಿ ತಯಾರಾಗುವ ಜೇನಿನಲ್ಲಿ ರೋಗ ನಿರೋಧಕ ಶಕ್ತಿ (ಆಂಟಿಬಯೋಟಿಕ್) ಅಂತರರಾಷ್ಟ್ರೀಯ ಮಟ್ಟಕ್ಕೆ ಸಮನಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸ್ವಯಂ ಸೇವಾ ಸಂಘಟನೆ ವಿಜ್ಞಾನ ಮತ್ತು ಪರಿಸರ ಕೇಂದ್ರವು ಕಳೆದ ತಿಂಗಳು ಭಾರತ ಮತ್ತು ವಿದೇಶಿ ಬ್ರಾಂಡ್‌ನ ಜೇನಿನಲ್ಲಿ ಅಧಿಕ ಮಟ್ಟದಲ್ಲಿ ಆಂಟಿಬಯೋಟಿಕ್ ಇದೆ ಎಂದು ಹೇಳಿತ್ತು. ಇದೀಗ ಸ್ವತಃ ಪ್ರಾಧಿಕಾರವೇ ಈ ಹೇಳಿಕೆ ನೀಡುವ ಮೂಲಕ ಭಾರತೀಯ ಜೇನಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಬರಲಿದೆ

ನಾಯಿ ಅಲರ್ಜಿಯಿಂದ ಇಸುಬು ನಿವಾರಣೆ!

ಇಸುಬು ರೋಗ ಬಾಲ್ಯದಿಂದಲೇ ಕಾಡುವ ಚರ್ಮ ಕಾಯಿಲೆ. ಈ ಕಾಯಿಲೆ ಮುಂದೆ ಅಸ್ವಮಾ ಹಾಗೂ ಆಹಾರ ಅಲರ್ಜಿಗೂ ಕಾರಣವಾಗಬಹುದು. ಹೀಗೆ ಈ ಅಲರ್ಜಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಆದರೆ ಇದಕ್ಕೆ ಕಾರಣಗಳು ಮಾತ್ರ ಇಂದಿಗೂ ನಿಗೂಢವಾಗಿಯೇ ಇವೆ. ಇಸುಬು ಹಾಗೂ ಪ್ರಾಣಿ ಸಂಘ ಕುರಿತಂತೆ ಹೊಸ ಅಧ್ಯಯನವೊಂದು ಕುತೂಹಲಕರ ವಿಷಯವನ್ನು ಹೊರ ಹಾಕಿದೆ. ನಾಲ್ಕು ವಯೋಮಾನ ಮಕ್ಕಳು ನಾಯಿಯ ಸಹವಾಸ ಮಾಡಿದರೆ ಅದರಿಂದ ಬರಬಹುದಾದ ಚರ್ಮದ ಅಲರ್ಜಿಯಿಂದ ಇಸುಬು ರೋಗ ಬರುವುದನ್ನು ತಡೆಯಬಹುದು ಎಂಬುದು ಈ ಅಧ್ಯಯನದ ಸಾರಾಂಶ. ಆದರೆ ಬೆಕ್ಕಿನ ಸಹವಾಸ ಮಾಡುವ ಇದೇ ವಯೋಮಾನದ ಮಕ್ಕಳಲ್ಲಿ ಬೆಕ್ಕಿನಿಂದ ಬರಬಹುದಾದ ಚರ್ಮದ ಅಲರ್ಜಿಯಿಂದ ಇಸುಬು ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಸಿನಿನಾಟಿ ಮಕ್ಕಳ ಆರೋಗ್ಯ ಕೇಂದ್ರ ನಡೆಸಿದ ಈ ಅಧ್ಯಯನದಲ್ಲಿ ವಾತಾವರಣದಿಂದ ಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಸಾಕಷ್ಟು ಪ್ರಯೋಗಗಳು ನಡೆಸಲಾಗಿತ್ತು. ಅಲರ್ಜಿಯಿಂದ ಬಳಲುತ್ತಿರುವ ಪೋಷಕರಿಗೆ

ಹುಟ್ಟುವ ಮಕ್ಕಳಿಗೂ ಬಳುವಳಿಯಾಗಿ ಅಲರ್ಜಿ ಕಾಡಲಿದೆ ಎಂದು ಈ ಅಧ್ಯಯನ ತಿಳಿಸಿದೆ. ಜತೆಗೆ ನಾಯಿ ಹಾಗೂ ಬೆಕ್ಕಿನೊಂದಿಗೆ ಸ್ನೇಹ ಬೆಳೆಸುವ 1ರಿಂದ 4ರ ವಯೋಮಾನದ 17 ಮಕ್ಕಳನ್ನು ಪ್ರತ್ಯೇಕವಾಗಿ ಈ ಪ್ರಯೋಗದಲ್ಲಿ ಪರೀಕ್ಷಿಸಲಾಯಿತು. ನಾಯಿಯ ಸಹವಾಸ ಮಾಡಿದ ಮಗುವಿನಲ್ಲಿ ಚರ್ಮ ಅಲರ್ಜಿಯ ಲಕ್ಷಣಗಳು ಕಡಿಮೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಮಧುಮೇಹಕ್ಕೆ ಮೀನಿನೆಣ್ಣೆ

ಸ್ವಲ್ಪಕಾಲದವರಲ್ಲಿ ಮಧುಮೇಹ ಸಾಮಾನ್ಯ. ಅದಕ್ಕೆ ತಕ್ಕಂತೆ ಇನ್ನಲಿನ್ ಸೇವನೆಯೂ ಬಿಡ್ಡಾಯ. ಆದರೆ ಒಮೆಗಾ-3 ಫ್ಯಾಟಿ ಆಸಿಡ್ ದೇಹದಲ್ಲಿ ಇನ್ನಲಿನ್ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೊ ಆರೋಗ್ಯ ವಿದ್ಯಾಲಯ ನಡೆಸಿದ ಪ್ರಯೋಗ ತಿಳಿಸಿದೆ. ಒಮೆಗಾ-3 ಫ್ಯಾಟಿ ಆಸಿಡ್ ಸೇವಿಸುವುದರಿಂದ ದೇಹದಲ್ಲಿ ಮ್ಯಾಕ್ರೋಫೇಜ್ ಉಪದೇಶಕಗಳನ್ನು ನಿಯಂತ್ರಿಸುತ್ತವೆ. ಇದರಿಂದ ಮೈಯಲ್ಲಿ ಉರಿಯೂತದ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ವ್ಯವಸ್ಥಿತವಾಗಿ ಇನ್ನಲಿನ್‌ನ ಸೂಕ್ಷ್ಮ ಸಂವೇದನೆ ಹೆಚ್ಚಾಗುತ್ತದೆ. ಮ್ಯಾಕ್ರೋಫೇಜ್ ವಿಶೇಷವಾಗಿ ಬಿಳಿ ರಕ್ತ ಕಣದಲ್ಲಿರುತ್ತದೆ. ಇದು ಜೀರ್ಣ ಕ್ರಿಯೆ ಉತ್ತಮ ಮಾಡುವುದಲ್ಲದೇ ರೋಗಕಾರಕ ಅಣುವನ್ನು ಕೊಲ್ಲುವಲ್ಲಿ ಮುಖ್ಯಪಾತ್ರವಹಿಸುತ್ತವೆ. ಸ್ವಲ್ಪಕಾಲದವರಲ್ಲಿ ಕೊಬ್ಬಿನಂಶದ ಅಣುಗಳು ಇಂಥ ಮ್ಯಾಕ್ರೋಫೇಜ್‌ನ ಪ್ರಮಾಣ ಹೆಚ್ಚಿರುತ್ತದೆ. ಇವುಗಳ ಪ್ರಮಾಣದಿಂದ ದೇಹದಲ್ಲಿ ಉರಿಯೂತದ ಪ್ರಮಾಣ ಹೆಚ್ಚಾಗುತ್ತದೆ. ಮೀನಿನ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್-3 ಇದನ್ನು ಎದುರಿಸುವಲ್ಲಿ ಸಮರ್ಥವಾಗಿದೆ ಎಂದು ಈ ವರದಿ ತಿಳಿಸಿದೆ.


■ ಇಎಸ್ ಎಸ್



ನಗೆ ಹೊನಲು



ಮಳೆ ಬಂದು ಎಲ್ಲರೂ ಸಂತೋಷವಾಗಿದ್ದಾರೆ. ಈಗ ನಮ್ಮ ಮದುವೆ ಯಾರೂ ಮಾಡುವುದಿಲ್ಲ ಕಣೇ.. ಅದ್ಯೆ ನಾವೂ ಅಲ್ಲಿಗೆ ಹೋಗಿ ಹಾರ ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು!



ದಿನವೂ ಈ 'ಪ್ರತಿಭಟನೆ' 'ಸತ್ಯಾಗ್ರಹ'ಗಳನ್ನು ನೋಡಿ ಸಾಕಾಗಿದೆ! ಕೂಡಲೇ ಎಂಜಿ ರಸ್ತೆಲಿರೋ ನನ್ನ ಪ್ರತಿಮೆಯನ್ನ ದೂರ ಎಲ್ಲಾದ್ರೂ.. ಸ್ಥಳಾಂತರಿಸಿ ಯಪ್ಪ!